

**Father, I want**  
पिताजी, मुझे चाहिए  
ಅಪ್ಪ! ನನಗೆ ಬೇಕು





**Ice candy**  
बर्फ का गोला  
ಐಸ್ ಕ್ಯಾಂಡಿ

**Only one**  
सिर्फ एक  
ಒಂದೇ ಒಂದು



**One more, one more**  
एक और, एक और  
ಇನ್ನೊಂದು ಮತ್ತೊಂದು

**No**  
नहीं  
ಇಲ್ಲ



**Father I want a pinwheel**

पिताजी मुझे फिरकी चाहिए  
ಅಪ್ಪ ನನಗೆ ಗಿರಿಗಿಟ್ಟೆ ಬೇಕು

**Only one**

सिर्फ एक  
ಒಂದೇ ಒಂದು





**One more**  
एक और  
ಇನ್ನೊಂದು



**One more**  
एक और  
ಮತ್ತೊಂದು



No  
नहीं  
ಇಲ್ಲ



Father I want goggles  
पिताजी मुझे चष्मा चाहिए  
ಅಪ್ಪ ನನಗೆ ಕನ್ನಡಕ ಬೇಕು



No!  
नहीं!  
૩૯!